



ಇತ್ತೀಚೆಗೆ ಎಲ್ಲೆಡೆ ನಡೆಯುತ್ತಿರುವ 'ಸ್ಮಾರ್ಟ್ ಸಿಟಿ' ಯೋಜನೆಗಳಲ್ಲಿ ಮಳೆ ನೀರಿನ ಸಮರ್ಥ ಬಳಕೆಯ ಯಾವ ಅಂಶಗಳನ್ನೂ ಅಡವಡಿಸಿರುವುದು ಕಂಡುಬರುವುದಿಲ್ಲ.

ಹೆಚ್ಚು ಮಳೆಯಾಗಿ ಮಡಿಕೇರಿ, ಶಿರಸಿ, ಉತ್ತರ ಕನ್ನಡದಲ್ಲಿ ಗುಡ್ಡಗಳು ಕುಸಿಯಲು ಅಲ್ಲಿ ನಡೆದ ಅನಿಯಂತ್ರಿತ ಅಭಿವೃದ್ಧಿ ಚಟುವಟಿಕೆಗಳೇ ಕಾರಣ. ಭಾರೀ ಯಂತ್ರಗಳ ಓಡಾಟ, ಮಣ್ಣು ಕತ್ತರಿಸುವುದು, ಹೊಂಡಗಳನ್ನು ತೆಗೆಯುವುದು, ಹೋಂ ಸ್ಟೇಗಳ ನಿರ್ಮಾಣ ಇವೆಲ್ಲಾ ದಿಫೀರನೆ ಶುರುವಾದವು. ಇದಕ್ಕೆ ಮಳೆಯನ್ನು ದೂಷಿಸಿ ಫಲವಿಲ್ಲ. ಜವಾಬ್ದಾರಿಯುತ ಪ್ರವಾಸೋದ್ಯಮ ಎಲ್ಲರ ಆದ್ಯತೆಯಾಗದಿದ್ದರೆ ಇದನ್ನು ತಡೆಯಲು ಎಂತಹ ಕಾನೂನು ಮಾಡಿದರೂ ಉಪಯೋಗವಿಲ್ಲ ಅನಿಸುತ್ತದೆ.

ಮುಖ್ಯವಾಗಿ ಪ್ರವಾಹದ ನೀರು ಹಿಡಿಯುವ ತಂತ್ರಜ್ಞಾನದ ಆವಿಷ್ಕಾರ ಅಥವಾ ಈಗಾಗಲೇ ಬೇರೆ ಕಡೆ ಬಳಕೆಯಲ್ಲಿದ್ದರೆ ಅನುಸರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜನಸಾಮಾನ್ಯರು ಯೋಚಿಸಬೇಕಿದೆ.

ಮುಖ್ಯವಾಗಿ ಅಕಾಲಿಕ ಮಳೆ ನಿರ್ವಹಣೆ ಬಗ್ಗೆ ಮಕ್ಕಳಿಗೆ ಪೋಷಕರು ತಿಳಿ ಹೇಳಬೇಕು. ಆದಷ್ಟು ಮಕ್ಕಳ ಶಾಲೆ ಮನೆಗೆ ಹತ್ತಿರ ಇದ್ದರೆ ಒಳ್ಳೆಯದು. ಮಳೆ ಬರುವಾಗ ಗುಡುಗು-ಸಿಡಿಲು ಇದ್ದರೆ ಮರಗಳ ಆಶ್ರಯ ಪಡೆಯಬಾರದು. ಇಂಥ ಮುನ್ನೆಚ್ಚರಿಕೆಗಳನ್ನು ಮಕ್ಕಳಿಗೆ ನೀಡಬೇಕು.

ಈಗ ಹವಾಮಾನ ಮಾಹಿತಿ ಕೊಡುವ ಹಲವು 'ಆಪ್'ಗಳು ಬಂದಿವೆ. ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಕೆಯಿಂದ ಇವು ಬಹುತೇಕ ನಿಖರವಾದ ಮುನ್ನೂಚನೆಯನ್ನೇ ಕೊಡುತ್ತವೆ. ಅವುಗಳನ್ನು ಬಳಸುವುದು ಎಲ್ಲರಿಗೂ ಒಳ್ಳೆಯದು. ಅದರಲ್ಲಿಯೂ ರೈತರಿಗೆ ಇವು ಉಪಯುಕ್ತ.

### ಗಂಗಮ್ಮನಿಗೆ ಗೌರಿಯೇ ಉತ್ತರ!

ನೀರೆಂದರೆ ಗಂಗಮ್ಮ ಅವಳ ಕುರಿತ ಪುರಾಣದ ಕಥೆಯೊಂದು ಹೀಗಿದೆ. ಶಿವನಿಗೆ ಇಬ್ಬರು ಮಡದಿಯರು. ಗಂಗೆ ಮತ್ತು ಗೌರಿ. ಮನೆವಾರ್ತೆಯ ಸಿಟ್ಟಿನಿಂದಾಗಿ ಒಮ್ಮೆ ಗೌರಿಯು ಗಂಗೆಗೆ ಕಲ್ಲಿನಿಂದ ಹೊಡೆಯುತ್ತಾಳೆ. ಅದು ಗಂಗೆಯ ಕಾಲಿಗೆ ತಗುಲಿ ಶಾಶ್ವತ ಊನವಾಗುತ್ತದೆ. ಅದುವರೆಗೆ ನೇರವಾಗಿ, ಬಿರಬಿರನೆ ನಡೆಯುತ್ತಿದ್ದ ಗಂಗೆ ಅಂದಿನಿಂದ ಸೊಟ್ಟುಪಟ್ಟ ನಡೆಯುವಂತಾಗುತ್ತದೆ. ಅದಕ್ಕಾಗಿಯೇ ನೀರೂ ಸಹ ಅಡ್ಡಾದಿಡ್ಡಿಯಾಗಿ, ಅಂಕುಡೊಂಕಾಗಿ ಹರಿಯುತ್ತದೆ ಎನ್ನುತ್ತದೆ ಕಥೆ.

ಪ್ರವಾಹ ಅಥವಾ ಅಕಾಲಿಕ ಮಳೆಯೆಂಬ ಗಂಗೆಯನ್ನು ರಭಸವಾಗಿ ಓಡಲು ಬಿಡದೆ ಕಲ್ಲುಗಳಿಂದ ಅಡ್ಡಗಟ್ಟಿ ನಿಲ್ಲಿಸಲು ಎಲ್ಲರೂ ಗೌರಿಯರಾಗಬೇಕಿದೆ. ಗಂಗೆಯ ಬಗ್ಗೆ ಇನ್ನೊಂದು ಪುರಾಣಕಥೆ ಇದೆ. ಭಗೀರಥನ ತಪಸ್ಸಿನ ಪರಿಣಾಮವಾಗಿ ಮುಗಿಲಿನಿಂದ ರಭಸವಾಗಿ ಭೂಮಿಗಿಯುತ್ತಿದ್ದ ಗಂಗೆಯನ್ನು ಶಿವ ಅಡ್ಡನಿಂತು ತನ್ನ ಮುಡಿಯಲ್ಲಿ ಬಂಧಿಸಿದನಂತೆ. ನಾವಿಗ ಶಿವನ ಮುಡಿಯಂತಹ ಅಸಂಖ್ಯ ಗಿಡಮರಗಳನ್ನು ವೈವಿಧ್ಯವನ್ನೂ ಬೆಳೆಸಿ ಅಲ್ಲಿ ಗಂಗೆಯನ್ನು ಹಿಡಿದಿಟ್ಟುಕೊಳ್ಳಬೇಕು.

ಮಳೆಯನ್ನು ಪಳಗಿಸಲು ಸಾಧ್ಯವಿಲ್ಲ, ನಾವೇ ಅದಕ್ಕೆ ಹೊಂದಿಕೊಳ್ಳಬೇಕು ಎಂದು ನೆನಪಿನಲ್ಲಿ ಇಟ್ಟುಕೊಂಡರೆ ಒಳಿತು. 'ಸಮೃದ್ಧ ನೀರು ಎಲ್ಲರಿಗೂ ಬೇಕು, ಆದರೆ ಮಳೆ ಮಾತ್ರ ಬೇಡ' ಅನ್ನುವ ನಾಜೂಕು ಮನಸ್ಸುತಿ ಇದ್ದರೆ ಆಗದು. ಈ ಅಕಾಲಿಕ ಮಳೆ ಹವಾಮಾನ ಬದಲಾವಣೆ ಪ್ರತಿಫಲ. ಹವಾಮಾನವನ್ನು ತಾರುಮಾರುಗೊಳಿಸಿದವರು ನಾವೇ. ಹಾಗಾಗಿ ಪ್ರತಿಫಲವನ್ನು ಉಣ್ಣುಬೇಕಾದವರೂ ನಾವೇ.

ಪ್ರತಿಕ್ರಿಯಿಸಿ: [feedback@sudha.co.in](mailto:feedback@sudha.co.in)